

06/I-Civil Engineering 1

SECTION—A / ವಿಭಾಗ—A

- 1.(a) State and explain Castigliano's theorem I and theorem II. [10 Marks]

ಕಾಸ್ಟಿಲಿಯಾನೋನ ಪ್ರಮೇಯ I ಮತ್ತು II ಗಳನ್ನು ನಿರೂಪಿಸಿ ಮತ್ತು ವಿವರಿಸಿ.

- 1.(b) A Three hinged Arch has a span of 30m and a rise of 10m. The arch carries an UDL of 0.6KN/M on the left half of the span. It also carries two concentrated loads of 1.6KN and 1 KN at 5m and 10m from right end respectively. Determine the reactions at the support. [20 Marks]

ಮೂರು ಕೇಲುಗಳುಳ್ಳ ಕಮಾನಿನ ಉದ್ದ 30m ಮತ್ತು 10m ನ ಏರಿಕೆ ಇದೆ. ಕಮಾನು 0.6KN/M ನ �UDL ನ್ನು ಕಮಾನಿನ ಎಡಾರ್ಥದಲ್ಲಿ ಭರಿಸುತ್ತದೆ. ಎರಡು ಒತ್ತುಣ್ಣಿದ ಭಾರಗಳಾದ 1.6KN ಮತ್ತು 1KN ಗಳನ್ನು ಬಲ ತುದಿಯ 5m ಮತ್ತು 10m ಗಳಲ್ಲಿ ಅನುಕ್ರಮವಾಗಿ ಪಡೆದಿದೆ. ಆರ್ಥದಲ್ಲಿನ ಪ್ರತಿಕಿಯೆಗಳನ್ನು ನಿರ್ದಿಷ್ಟಿಸಿ.

- 1.(c) A rough pipe of 15cm diameter carries oil ($=920 \text{ kg/m}^3$). It is observed that the velocity is 1.6 m/s at 3.0 cm from the wall surface and velocity gradient is 5.5 m/s.

Determine

- Boundary Shear stress (τ_0)
- Pipe roughness
- Rate of flow through the pipe
- Friction factor of the pipe.

Assume the flow is fully Turbulent.

[20 Marks]

ಒಂದು ಒರಟು (ಗಡುಸು) ಕೊಳವೆಯು 15 ಸೆ.ಮೀ ವ್ಯಾಸವನ್ನು ಹೊಂದಿದ್ದ ತೈಲ ($p=920 \text{ kg/m}^3$) ವನ್ನು ಒಯ್ದುಕೊಂಡಿರುತ್ತದೆ. ಗೋಡೆಯ ಮೇಲ್ಮೈಯಿಂದ 3.0 ಸೆ.ಮೀ.ನಲ್ಲಿ ವೇಗವು 1.6m/s ಮತ್ತು ವೇಗ ಇಳುಕಲು 5.5m/s ಇರುವುದನ್ನು ಗಮನಿಸಲಾಗಿದೆ..




ಇವುಗಳನ್ನು ನಿರ್ದಿಷ್ಟಿಸಿ

- ಗಡಿಯಲ್ಲಿನ ತಿರುಚು ಒತ್ತಡ (τ_0)
 - ಕೊಳವೆಯ ಗಡುಸುತ್ತನ
 - ಕೊಳವೆಯ ಮೂಲಕ ಹರಿಯುವ ಹರಿವಿನ ದರ
 - ಕೊಳವೆಯ ಘರ್ಷಣಾ ಅಂಶ
- ಹರಿವು ಮೂರಾವಾಗಿ ಪ್ರಕ್ಷುಬ್ಧವಾಗಿದೆಯೆಂದು ಭಾವಿಸಿ.

- 2.(a) List and explain out the steps to be followed in design of compression members. [10 Marks]
 ಸಂಪೀಡಕ ಅಂಗಗಳ ವಿನ್ಯಾಸದಲ್ಲಿ ಅನುಸರಿಸಬೇಕಾದ ಹಂತಗಳನ್ನು ಪಟ್ಟಿಮಾಡಿ ಮತ್ತು ವಿವರಿಸಿ.
- 2.(b) A column ISHB 300 @ 577 N/M is carrying a factored axial load of 600KN a factored moment of 30NM and a factored shear force of 60KN. Design a suitable column splice. Assume ends are milled. [30 Marks]
 ISHB 300 @ 577 N/m ಒಂದು ಸ್ಥಂಭವು 600 KN ಅಕ್ಷೀಯ ಹೊರೆಯನ್ನು ಹೊರುತ್ತಿದ್ದು. 30NM ಮಹತ್ವದ ಪಡೆದಿದೆ ಮತ್ತು ಫ್ಯಾಕ್ಟ್ರೆಡ್ 60KNನ್ನು ಪಡೆದಿದೆ. ಸೂಕ್ತ ಸ್ಥಂಭದ ಸ್ಕ್ರೋನ್‌ನ್ನು ವಿನ್ಯಾಸಿಸಿ. ತುದಿಗಳು ನುಣುಮಗೊಂಡಿವೆ ಎಂದು ಭಾವಿಸಿ.
- 2.(c) A Source of strength $4 \text{ m}^2/\text{s}$ and sink of strength $8 \text{ m}^2/\text{s}$ are located at (-1,0) and (1,0). Determine the velocity and stream function at the point (1,1). [10 Marks]
 ಒಂದು ಆಕರದ ಶಕ್ತಿ ಸಾಮಧ್ಯವು $4 \text{ m}^2/\text{s}$ ಮತ್ತು ಶಕ್ತಿ ಸಾಮಧ್ಯದ ಕುಸಿತವು $8 \text{ m}^2/\text{s}$ ಇವುಗಳನ್ನು (-1,0) ಯಲ್ಲಿ ಸಾನೀಕರಿಸಿದೆ. (1, 1) ಬಿಂದುವಿನಲ್ಲಿ ವೇಗ ಮತ್ತು ಸುಚಲನಾ ಕಾರ್ಯಗಳನ್ನು ನಿರ್ದಿಷ್ಟಿಸಿ.
- 3.(a) List the methods of Post tensioning and explain any two in detail. [6 Marks]
 ಹೊಸ್ಟ್‌ಟೆನ್‌ನಿಂಗ್‌ನ (ತುಯ್ತೋತ್ತರ) ವಿಧಾನಗಳನ್ನು ಪಟ್ಟಿಮಾಡಿ. ಆ ಪ್ರಕ್ರಿಯೆಯವಾದರೂ ಎರಡನ್ನು ವಿಸ್ತೃತವಾಗಿ ವಿವರಿಸಿ
- 3.(b) Design a cantilever retaining wall to retain an earth embankment 4m high above ground level. The density of earth is 18 KN/m^3 and its angle of repose is 30° . The embankment is horizontal at the top the safe bearing capacity of soil is 200 KN/m^2 . The coefficient of friction between soil and concrete is 0.5. Use M20 concrete and Fe415 steel. [19 Marks]
 ನೆಲಮಟ್ಟಿದಿಂದ 4ಮೀ. ಎತ್ತರದ ಮೇಲಿರುವಂತೆ ಭೂ (ಮಣಿನ) ಏರಿಯನ್ನು ಉಲ್ಲಿಸಿಕೊಳ್ಳುವ ಒಂದು ಚಾಚುತೊಲೆ ತಕ್ಷಣ ಗೋಡೆಯನ್ನು ವಿನ್ಯಾಸಿಸಿ. ಭೂಮಿಯ (ಮಣಿನ) ಸಾಂದ್ರತೆಯು 18 KN/m^3 ಮತ್ತು ಅದರ ಒರಿಕೆ ಕೋನವು 30° . ಮೇಲಾಗದಲ್ಲಿ ಏರಿಯು ಸಮತಲವಾಗಿದ್ದು ಮಣಿನ ಸುರಕ್ಷಣಾ ಧಾರಣ ಸಾಮಧ್ಯವು 200 KN/m^2 ಇದೆ. ಮಣಿ ಮತ್ತು ಕಾಂಕ್ರೀಟ್‌ಗಳ ನಡುವೆ ಘರ್ಷಣೆ ಸಹಗಣಾಂಕವು 0.5. M20 ಕಾಂಕ್ರೀಟ್ ಮತ್ತು Fe415 ಉಕ್ಕನ್ನು ಬಳಸಿ

- 3.(c) Determine the Degree of Static indeterminacy and degree of Kinematic indeterminacy for the following :

ಕೆಳಗಿನವುಗಳ ಸ್ಥಾಯಿ ಅನಿಕ್ಸೇಯದ ಮಟ್ಟ ಮತ್ತು ಚಲನಶಾಸ್ತೀಯ ಅನಿಕ್ಸೇಯದ ಮಟ್ಟಗಳನ್ನು ನಿರ್ಧರಿಸಿ



[6 Marks]

- 3.(d) Analyse the following rigid frame. Use stiffness matrix method. EI is constant.


Support A & D are fixed.

Support E is hinged

ಕೆಳಗಿನ ಅನಮ್ಯ ಬೋಕಟ್ಟನ್ನು ಅನಮ್ಯತಾ ಮಾತ್ರಕಾ ವಿಧಾನವನ್ನುಪಯೋಗಿಸಿ ವಿಶೇಷಿಸಿ. EI ಸ್ಥಿರವಾಗಿದೆ.

A ಮತ್ತು D ಆಸರೆಗಳು ನಿಶ್ಚಿತವಾಗಿವೆ.

E ಯು ಕೇಲುಳ್ಳದಾಗಿದೆ.



[19 Marks]

- 4.(a) The discharge of a centrifugal pump (Q) depends on speed of pump (N), diameter of impeller (D), acceleration due to gravity (g), monometric head developed by pump (H), density of fluid () and dynamic viscosity of fluid (). Apply Bucking ham theorem and prove that $Q=ND^3 f [gH/N^2D^2, /ND^2]$ [25 Marks]
- ಒಂದು ಸೆಂಟ್ರಿಫ್ಯೂಗಲ್ ನ (Q) ಕೊಳಪೆಯ ವಿಸರ್ವನೆಯು ಕೊಳಪೆಯ ವೇಗ (N), ಪ್ರೇರಕದ (ಇಂಪ್ಲ್ಯೂರ್) ವ್ಯಾಸ (D), ಗುರುತ್ವ (g) ಯ ಕಾರಣದಿಂದಾದ ವೇಗೋತ್ಸರ್ವ, ಕೊಳಪೆಯಿಂದ ಬೆಳವಣಿಗೆಯಾದ ಮಾನೋಮೆಟ್ರಿಕ್ ಶೀರ್ಷ (H), ವಾಹಿಯ ಸಾಂದ್ರತೆ () ಮತ್ತು ವಾಹಿಯ ಚಲನಶೀಲ ಸ್ವಿಗ್ಧತೆ () ಗಳನ್ನು ಅವಲಂಬಿಸಿದೆ. ಬಕಿಂಗ್ ಹಾಂನ್ ಪ್ರಮೇಯವನ್ನು ಅನ್ವಯಿಸಿ ಮತ್ತು $Q=ND^3 f [gH/N^2D^2, /ND^2]$ ನ್ನು ಸಾಧಿಸಿ..
- 4.(b) An oil of specific gravity 0.85 and viscosity 2.5 poise is flowing through a 30 cm diameter pipe. The length of pipe is 2.5 km and head loss is 20m. Estimate shear stress at the pipe wall, shear stress at $r=10$ cm from the centre of the pipe and the value of friction factor , if the flow is laminar [25 Marks]

ನಿರ್ದಿಷ್ಟ ಗುರುತ್ವಪು 0.85 ಮತ್ತು ಸ್ವಿಗ್ಧತೆಯು 2.5 ಪಾಯ್ ಇದ್ದು 30 ಸೆ.ಮೀ. ವ್ಯಾಸದ ಕೊಳಪೆಯ ಮೂಲಕ ತ್ಯೇಲಪು ಹರಿಯುತ್ತಿದೆ. ಕೊಳಪೆಯ ಉದ್ದಪು 2.5 ಕ.ಮೀ. ಮತ್ತು ಶೀರ್ಷ ನಷ್ಟಪು 20.ಮೀ. ಕೊಳಪೆಯ ಕೇಂದ್ರದಿಂದ $r=10$ ಸೆ.ಮೀ.ನಲ್ಲಿ ತಿರಿಚು ಒತ್ತಡ ಇದೆ. ಕೊಳಪೆಯ ಗೋಡೆಯಲ್ಲಿನ ತಿರಿಚು ಒತ್ತಡವನ್ನು ಮತ್ತು ಒಂದು ವೇಳೆ ಹರಿಪು ಪೋರೆ/ರೇಕಿನ (ಲ್ಯಾಮಿನಾ) ರೀತಿಯಲ್ಲಿದ್ದರೆ ಫಾರ್ಮ್ ಅಂಶದ ಮೌಲ್ಯವನ್ನು ಅಂದಾಜಿಸಿ.

SECTION—B / ವಿಭಾಗ—B

- 5.(a) With a neat sketch describe the procedure to conduct plate load test and discuss the limitations. [15 Marks]
ಅಂದವಾದ ಚಿತ್ರದೊಂದಿಗೆ ಫಲಕಭಾರ ಪರೀಕ್ಷೆಯನ್ನು ಮಾಡುವ ವಿಧಾನವನ್ನು ಮತ್ತು ಅದರ ಇತಿಹಾಸ ವಿವರಿಸಿ
- 5.(b) Establish a relation between flow velocity v , seepage velocity V_s , Area of voids A_v and porosity of soil, n [10 Marks]
ಹರಿವು ವೇಗ v , ಸೀಪೇಜ್ (ಒಸರುವಿಕೆ) ವೇಗ V_s ಗಳ ನಡುವಣ ಶಾಸ್ತ್ರಗಳ ಕ್ಷೇತ್ರ A_v ಮತ್ತು ಮಣಿನ ಸರಂಧ್ರತೆ n ಗಳ ನಡುವಣ ಸಂಬಂಧವನ್ನು ನಿರೂಪಿಸಿ.
- 5.(c) What is the necessity of a return statement? When is it necessary and when is it a must? When is the return statement mandatory in a function? [25 Marks]
ರಿಟನ್ ಹೇಳಿಕೆಯ ಅವಶ್ಯಕತೆಯೇನು? ಅದು ಯಾವಾಗ ಅವಶ್ಯಕವಾಗುತ್ತದೆ ಮತ್ತು ಅದು ಯಾವಾಗ ಬೇಕಾಗುತ್ತದೆ? ಒಂದು ಕಾರ್ಯದಲ್ಲಿ ಯಾವಾಗ ರಿಟನ್ ಹೇಳಿಕೆಯು ಕಡ್ಡಾಯವಾಗುತ್ತದೆ?
- 6.(a) A retaining wall of height 10m supports cohesion less soil with the following properties :
 $G=2.65, e=0.65, \theta=30^\circ$. Water table lies at 3m depth. Surface of back fill is horizontal and carries surcharge of 14KN/m^2 . Draw the lateral active earth pressure distribution diagram. Determine the total active earth pressure and its point of application. [25 Marks]
ಆಸರೆಯ ಗೋಡೆಯ ಎತ್ತರವು 10ಮೀ. ಇದ್ದು ಸಂಸಂಜನರಹಿತ ಮಣಿನ್ನು ಕೆಳಗಿನ ಲಕ್ಷಣಗಳೊಂದಿಗೆ ಬೆಂಬಲಿಸುತ್ತದೆ. $G=2.65, e=0.65, \theta=30^\circ$. ನೀರಿನ ಮೇಜು 3ಮೀ. ಆಳದಲ್ಲಿದೆ. ಹಿಂಭವಿತ ಮೇಲ್ಪ್ರಯು ಸಮತಲವಾಗಿದೆ ಮತ್ತು 14KN/m^2 ಸರ್ಬಾಂತರ ಹಂತದಲ್ಲಿ ಹೊರುತ್ತದೆ. ಪಾಷಾಂಕ ಸ್ತಿರ್ಯಾ ಭೂ ಒತ್ತಡ ಹಂಚಿಕೆಯ ನಕಾಶೆಯನ್ನು ರಚಿಸಿ. ಒಟ್ಟು ಸ್ತಿರ್ಯಾ ಭೂ ಒತ್ತಡ ಮತ್ತು ಅದರ ಅನ್ವಯದ ಬಿಂದುವನ್ನು ನಿರ್ದಿಷ್ಟಿಸಿ.
- 6.(b) With a flowchart explain continue statement. Why do you think the use of the goto statement is generally discouraged? Under what conditions are they specially useful. [25 Marks]
ಫ್ಲೋಚಾರ್ಟ್ ನೊಂದಿಗೆ ಮುಂದುವರಿದ ಹೇಳಿಕೆಯನ್ನು ವಿವರಿಸಿ. ಗೋಟ್ಟೊ ಹೇಳಿಕೆಯ ಬಳಿಕೆಯು ಸಾಮಾನ್ಯವಾಗಿ ವಿರೋಧಿಸಲ್ಪಡುತ್ತದೆ ಎಂದು ನೀವು ಏಕೆ ಭಾವಿಸುತ್ತೀರಿ? ಯಾವ ಪರಿಸ್ಥಿತಿಗಳಲ್ಲಿ ಅವುಗಳು ವಿಶೇಷವಾಗಿ ಉಪಯುಕ್ತವಾಗಿದೆ?

- 7.(a) Discuss in detail the different types of settlement of footings and the methods adopted to control the settlement of footings [25 Marks]
 ವಿಭಿನ್ನ ಕಾಲ್ಪನೆ (ಅಡಿವರಿಸೆಯ) ನೆಲೆಗೊಳಿಸುವಿಕೆಯ ವಿಧಗಳನ್ನು ಮತ್ತು ಕಾಲ್ಪನೆಗಳ ನೆಲೆಗೊಳಿಸುವಿಕೆಯನ್ನು ನಿಯಂತ್ರಿಸಲು ಅಳವಡಿಸಿಕೊಂಡಿರುವ ವಿಧಾನಗಳನ್ನು ವಿಸ್ತೃತವಾಗಿ ಚರ್ಚಣಿಸಿ
- 7.(b) A soft normally consolidated clay layer is 8m thick. The natural water content is 45% and saturated unit weight is 18KN/m^3 . The grain specific gravity is 2.70 and the liquid limit is 63%. The vertical stress increment at the centre of the layer due to the foundation load is 9KN/m^2 . The ground water level is at the surface of the clay layer. Determine the settlement of the foundation. [25 Marks]
 ಒಂದು ಮೃದು ಸಂಚಿತ ಜೀಡಿಯ ಪದರವು 8ಮೀ. ದಪ್ಪವಾಗಿದೆ. ನೈಸಿಗಿಕ ನೀರಿನ ಅಂಶವು 45 ಮತ್ತು ಪೂರ್ಣ ಆದ್ರ್ಯವಾದ ಘಟಕ ತೋಕವು 18KN/m^3 . ಕಣಾದ/ಹರಳು ನಿರ್ದಿಷ್ಟ ಗುರುತ್ವವು 2.70 ಮತ್ತು ದ್ರವದ ಮಿತಿಯು 63 ಅಡಿಪಾಯದ ಹೊರೆಯಿಂದಾಗಿ ಪದರದ ಕೇಂದ್ರದಲ್ಲಿನ ಲಂಬ ಒತ್ತುಡವು 9KN/m^2 . ಅಂತರಜಾಲ ಮಟ್ಟವು ಜೀಡಿಯ ಪದರದ ಮೇಲ್ಮೈಯಲ್ಲಿದೆ. ಅಡಿಪಾಯದ ನೆಲೆಗೊಳಿಸುವಿಕೆಯನ್ನು ನಿರ್ದರ್ಶಿಸಿ
- 8.(a) Explain five generation of computers with their advantages and disadvantages.
 ಐದು ಹೀಳಿಗೆಯ ಕಂಪ್ಯೂಟರ್‌ಗಳನ್ನು ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳೊಂದಿಗೆ ವಿವರಿಸಿ. [25 Marks]
- 8.(b) What is flow chart? Describe the symbols used in flow charts. Write a flow chart to calculate the pressure difference at inlet and throat of venturimeter.
 ಫ್ಲೋಚಾರ್ಟ್ ಎಂದರೆನು? ಫ್ಲೋಚಾರ್ಟ್‌ಗಳಲ್ಲಿ ಬಳಸಲಾದ ಸಂಕೇತಗಳನ್ನು ವಿವರಿಸಿ. ಒಳಹರಿವು ಮತ್ತು ವೆಂಚುರಿಮೀಟರ್‌ನ ಕಂಠಭಾಗದ (ಇಕ್ಕಟ್ಟು ಭಾಗ) ನಡುವಣ ಒತ್ತುಡ ವ್ಯತ್ಯಾಸವನ್ನು ಲೆಕ್ಕಾಚಾರ ಮಾಡಲು ಒಂದು ಫ್ಲೋಚಾರ್ಟ್‌ನನ್ನು ಬರೆಯಿರಿ. [25 Marks]

06-II-Civil Engineering 2

SECTION—A / ವಿಭಾಗ—A

- 1.(a) Illustrate Modified bond-wrench test setup to determine brick-mortar bond strength.** [15 Marks]

ಇಟ್ಟಿಗೆ ಗಾರೆಯ ಬಂಧ ಸಾಮರ್ಥ್ಯವನ್ನು ನಿರ್ಧರಿಸುವ ಸುಧಾರಿತ ರೀತಿಯ ಬಾಂಡ್ ವೈಂಚ್ ಪರೀಕ್ಷೆ ಉಪಕರಣವನ್ನು ನಿರೂಪಿಸಿ.

- 1.(b) A 20 cm thick brick wall carries an axial load of 50kN/m from wall above it and an eccentric load of 36kN/m from R.C.C floor slab acting at a distance of 4.75cm from the centre of the wall. Determine equivalent eccentricity and stresses in the wall.** [10 Marks]

ಒಂದು 20 ಸೆಂ.ಮೀ, ದಪ್ಪ ಇಟ್ಟಿಗೆ ಗೋಡೆಯು 50kN/m ಅಕ್ಷೀಯ ಭಾರವನ್ನು ಅದರ ಮೇಲಿನ ಗೋಡೆಯಿಂದ ಹೊರುತ್ತೆದೆ ಮತ್ತು ಗೋಡೆಯ ಕೇಂದ್ರದಿಂದ 4.75 ಸೆಂ.ಮೀ. ಅಂತರದಲ್ಲಿರುವ R.C.C ನೆಲೆಗಟ್ಟಿನ ಫಲಕದಿಂದ ವಿಕೇಂದ್ರೀಯ, 36kn/m ನ ಹೊರೆಯು ಸ್ತ್ರಿಯವಾಗಿದೆ. ಗೋಡೆಯಲ್ಲಿನ ಸಮಾನ ವಿಕೇಂದ್ರೀಯತೆ ಮತ್ತು ಒತ್ತಡಗಳನ್ನು ನಿರ್ಧರಿಸಿ.


- 1.(c) Calculate maximum permissible train load that can be pulled by a locomotive having 4 pairs of driving wheels carrying an axle load of 24 tonnes each. The train has to run at 80kmph speed. Also calculate the reduction in speed, if the train has to climb a gradient of 1 in 200** [13 Marks]

ಪ್ರತಿಯೊಂದೂ 24 ಟನ್‌ಗಳ ಅಕ್ಷಹೊರೆಯನ್ನು ಹೊರುವ ನಾಲ್ಕು ಜೋಡಿಗಳ ಚಾಲಕ ಚಕ್ಕಗಳನ್ನುಳ್ಳ ರೈಲು ಎಳೆಯಬಹುದಾದ ಗರಿಷ್ಠ ಅನುಮತಿಸಬಹುದಾದ (ರೈಲು) ಭಾರವನ್ನು ಲೆಕ್ಕಾಪಡಿ. ರೈಲು 80 kmph ವೇಗದಲ್ಲಿ ಸಾಗಬೇಕು ಒಂದು ಗ್ರೇಡಿಂಟ್ 200 ರಲ್ಲಿ 1 ಇರುವಂತೆ ಇಳುಕಲು ದಾರಿ ಏರುವಾಗ ವೇಗದಕ್ಕಿಂತೆಯನ್ನು ಸಹಾ ಲೆಕ್ಕಾಪಡಿ.

- 1.(d) Explain different types of transition curves with a neat sketch.** [12 Marks]
- ಸಂಕ್ರಮಣ ಬಾಗುರೇಖೆಗಳ ವಿವಿಧ ಬಗೆಗಳನ್ನು ಅಂದವಾದ ಒತ್ತಡೊಂದಿಗೆ ವಿವರಿಸಿ.

- 2.(a)** Based on the network diagram shown in Figure. Identify the total paths, critical path, and float for each path. [30 Marks]

ಚಿತ್ರದಲ್ಲಿನ ಜಾಲನಕಾಶೆಯನ್ನು ಅಥವಿಸಿ ಒಟ್ಟು ಪಥಗಳು, ಸಂಧಿಗ್ರಹಣೆ ಮತ್ತು ಪ್ರತಿಯೊಂದು ಪಥದ ಫ್ಲಾವನ್ (ತೇಲಿಕೆ)ಗಳನ್ನು ಗುರುತಿಸಿ.



- 2.(b)** What are the requirements of intersection at grade? Draw typical forms of the intersection. [20 Marks]

ಗ್ರೇಡ್ ನಲ್ಲಿ (ದರ್ಜೆ) ಫೇದನದ ಅಗತ್ಯಗಳೇನು? ಫೇದನದ ಮಾದರಿಯ (ಪ್ರಾತಿನಿಧಿಕ) ರೂಪಗಳನ್ನು ಚಿತ್ರಿಸಿ.

- 3.(a)** What are specifications? List out the general specifications of First class buildings. [20 Marks]

ನಿರ್ದಿಷ್ಟಗಳೆಂದರೆನು? ಮೊದಲ ವರ್ಗದ ಕಟ್ಟಡಗಳ ಸಾಮಾನ್ಯ ನಿರ್ದಿಷ್ಟಗಳನ್ನು ಪಟ್ಟಿಮಾಡಿ.

- 3.(b)** What is roof? Draw a line sketch for each of the following. [15 Marks]

ಸೂರು ಎಂದರೆನು? ಈ ಕೆಳಗಿನ ಪ್ರತಿಯೊಂದು ಸೂರಿನ ರೇಖಾಚಿತ್ರವನ್ನು ಬರೆಯಿರಿ.

- | | |
|--------------------|--------------------------|
| (i) Gable roof | ಗೇಬ್ಲ್ ಸೂರು |
| (ii) Hipped roof | ಹಿಪ್ಪ್ ಸೂರು |
| (iii) Gambrel roof | (ಇಪ್ಪಾರ್) ಗಾಂಬ್ರೆಲ್ ಸೂರು |
| (iv) Pyramid roof | ಪಿರಮಿಡ್ ಸೂರು |
| (v) Mansard roof | ಮಾನ್ಸರ್ ಸಾಡ್‌ ಸೂರು |
| (vi) Shed roof | ಷೆಡ್ ಸೂರು |

- 3.(c)** Discuss the applications of ferrocement and fibre reinforced concrete? [15 Marks]

ಫೆರೋಸಿಮೆಂಟ್ ಮತ್ತು ಫ್ಯೂಬರ್ ರೀಜನ್‌ಫೋಸ್‌ (ಬಲವರ್ಥಿತ) ಕಾಂಕ್ರೆಟ್‌ನ ಅನ್ವಯಗಳನ್ನು ಚರ್ಚಿಸಿ.

4.(a) Explain the following signs with neat sketches: [15 Marks]

ಕೆಳಗಿನ ಚಿಹ್ನೆಗಳನ್ನು ನೀಡಾದ ರೇಶಾಚಿತ್ರಗಳೊಂದಿಗೆ ವಿವರಿಸಿ:

- (i) **Mandatory Sign** ಕಡ್ಡಾಯ ಚಿಹ್ನೆ
(ii) **Cautionary Sign** ಎಚ್ಚರಿಕೆಯ ಚಿಹ್ನೆ
(iii) **Informatory Sign** ಮಾಹಿತಿಕಾರಕ ಚಿಹ್ನೆ

4.(b) Compute the stresses in cement concrete pavement using Westergaard equation and following data

ವೆಸ್ಟ್‌ರೋಗಾಡ್‌ ಸಮೀಕರಣ ಮತ್ತು ಕೆಳಗಿನ ದತ್ತಾಂಶವನ್ನು ಬಳಸಿಕೊಂಡು ಸಿಮೆಂಟ್ ಕಾಂಕ್ರೀಟ್ ಪೇವ್‌ಮೆಂಟ್ (ಕಾಲ್ಪನಿಕ)ನಲ್ಲಿನ ಒತ್ತಡಗಳನ್ನು ಲೆಕ್ಕಾಬಾರ ಮಾಡಿ.

[10 Marks]

Thickness of the slab 25 cm; transverse joint at 11 m interval; longitudinal joints at 3.6m interval. The modulus of sub grade reaction is 6.9 kg/cm^3 and temperature differential per day is 0.6°C ; the radius of loaded area is 15 cm and additional data are $e=10 \times 10^{-6} \text{ per}^\circ\text{C}$; $E=300000 \text{ kg/cm}^2$; $C_x=1.03$ and $C_y=0.55$.

ಚಪ್ಪಡಿಯ ದಪ್ಪ 25 ಸೆ.ಮೀ. 11 ಮೀ ಮಧ್ಯಂತರದಲ್ಲಿ ಅಡ್ಡಕ್ಕೊಯದ ಜೋಡಣೆ, 3.6 ಮೀ ಮಧ್ಯಂತರದಲ್ಲಿ ರೇಶಾಂಶೀಯ ಜೋಡಣೆಗಳು, ಉಪ ದರ್ಜೆ ಪ್ರತಿಕ್ರಿಯೆಯ ಮಾಡ್ಯಲ್ಸ್ 6.9 kg/cm^3 ಮತ್ತು ವೃತ್ತಯನೀಯ ಉಷ್ಣತೆ ದಿನವೌಂದಕ್ಕೆ 0.6°C . (ಭತ್ತಿಯಾದ) ಧಾರಕ ಕ್ಷೇತ್ರದ ಶ್ರೀಜ್ವಾಪು 15 ಸೆ.ಮೀ ಮತ್ತು ಹೆಚ್ಚಿದ ದತ್ತಾಂಶ $e=10 \times 10^{-6} \text{ per}^\circ\text{C}$; $E=300000 \text{ kg/cm}^2$; $C_x=1.03$ ಮತ್ತು $C_y=0.55$.

4.(c) Explain the following gradients in a railway track system. [15 Marks]

ರೈಲ್ ಪಥ ವ್ಯವಸ್ಥೆಯಲ್ಲಿನ ಕೆಳಗಿನ ಇಳುಕಲುಗಳನ್ನು ವಿವರಿಸಿ.

- (i) **Ruling gradient** ಕಾರ್ಯಸೂತ್ರದ ಇಳುಕಲು
(ii) **Momentum gradient** ಆವೇಗ ಇಳುಕಲು
(iii) **Pusher gradient** ಮುಂದೂಡಿಕೆಯ ಇಳುಕಲು

4.(d) Explain superelevation of a highway. What are the factors on which design of superelevation depends?

ಹೆದ್ದಾರಿಯ ಅಧಿವ್ಯತ್ರ (ಉನ್ನತಿ)ವನ್ನು ವಿವರಿಸಿ. ಅಧಿವ್ಯತ್ರದ ವಿನ್ಯಾಸದಲ್ಲಿ ಅವಲಂಬಿತವಾಗುವ ಅಂಶಗಳಾವುವು?

[10 Marks]

SECTION—B / ವಿಭಾಗ—B

- 5.(a) Briefly explain with sketches four types of subsurface formations (rocks and soils) that become good aquifers.** [15 Marks]
- ಉಪಮೇಲ್ಪು ರಚನೆಗಳು (ಬಂಡೆಗಳು ಮತ್ತು ಮಣ್ಣಗಳು) ಉತ್ತಮ ಆಕ್ಷಿಫೇರ್‌ಗಳಾಗುತ್ತವೆ. ಉಪಮೇಲ್ಪು ರಚನೆಯ ನಾಲ್ಕು ಬಗೆಗಳನ್ನು ರೇಖಾಚಿತ್ರಗಳೊಂದಿಗೆ ಸಂಕ್ಷಿಪ್ತವಾಗಿ ವಿವರಿಸಿ.
- 5.(b) The ordinates of a 30 minute Unit hydrograph are 0, 45, 100, 125, 110, 90, 65, 45, 25, 10 and 0 m³/s, given at 15 minute intervals. Determine the catchment area. Also, determine the ordinates of the 1 hour UHG upto the peak** [10 Marks]
- ಒಂದು 30 ನಿಮಿಷದ ಘಟಕ ಹೈಡ್ರೋಗ್ರಾಫ್‌ನ ಅಡಿನೇಟ್‌ಗಳು 0, 45, 100, 125, 110, 90, 65, 45, 25, 10 ಮತ್ತು 0 m³/ s ನ್ನು 15 ನಿಮಿಷಗಳ ಮಧ್ಯಂತರದಲ್ಲಿ ನೀಡಲಾಗಿದೆ. ಸಂಗ್ರಹಣೆ ಪ್ರದೇಶವನ್ನು ನಿರ್ಧರಿಸಿ ಮತ್ತು 1 ಗಂಟೆಯ UHG ಉತ್ತಂಗದವರೆಗೆ ಅಡಿನೇಟ್‌ಗಳನ್ನು ನಿರ್ಧರಿಸಿ.
- 5.(c) What are traps. Explain the different types of traps with sketches.** [10 Marks]
- ಟ್ರಾಪ್ (ತಡೆಗಟ್ಟಿ ಒಡ್ಡು)ಗಳಿಂದರೇನು? ವಿವಿಧ ಬಗೆಯ ಟ್ರಾಪ್‌ಗಳನ್ನು ಜಿತ್ರಗಳ ಸಮೇತ ವಿವರಿಸಿ.
- 5.(d) With a neat sketch explain the working of septic tank which is suitable for rural areas.** [15 Marks]
- ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾದ ರೊಚ್ಚು ತೊಟ್ಟಿಯ ಕಾರ್ಯವಿಧಾನವನ್ನು ಅಂದವಾದ ಜಿತ್ರದೊಂದಿಗೆ ವಿವರಿಸಿ.

- 6.(a)** The floor of a Diversion Head Works (DHW) has the following details.
 ಒಂದು ದಿಕ್ಕಾಗಳಿರುವ ಕಾಮಗಾರಿಗಳು (DHW) ನೆಲದ ವಿವರಗಳು ಈ ಕೆಳಗಿನಂತಿವೆ.
- i) u/s pile 4 m deep
 u/s ರಾಶಿ 4 m ಆಗಳು
 - ii) d / s pile 6 m deep
 d / s ರಾಶಿ 6 m ಆಗಳು
 - iii) Floor length u/s of the u/s pile =4m
 ನೆಲದ ಉದ್ದು u/s ರಾಶಿಯ ನೆಲದ ಉದ್ದು u/s =4 m
 - iv) Floor length between u/s pile and d/s tip of the weir wall =4m
 u/s ರಾಶಿ ಮತ್ತು ಅಡ್ಡಕಟ್ಟೆಗೋಡೆಯ d/s ಟಿಪ್ಪಣಿಗಳ ನಡುವಳಿನ ನೆಲದ ಉದ್ದು=4m
 - v) Total length of the floor is 22 m
 ನೆಲದ ಒಟ್ಟು ಉದ್ದು 22 m
- Determine the Bligh's C if the Head is 6m and design the d/s floor considering three parts.
- ಶೀಫ್‌ವು 6m ಇದ್ದಲ್ಲಿ ಬ್ಲಿಂಗ್‌ನ C ಯನ್ನು ನಿರ್ಧರಿಸಿ ಮತ್ತು d/s ನೆಲವನ್ನು ಮೂರು ಭಾಗಗಳಲ್ಲಿ ಪರಿಗಣಿಸಿ ವಿನ್ಯಾಸಿಸಿ. [15 Marks]
- 6.(b)** What is the most economical section for a lined canal? Derive the condition for the most economical rectangular section. [10 Marks]
 ಸಾಲಿನ ಕಾಲುವೆಗೆ ಅತ್ಯಂತ ಮಿತವ್ಯಯೀ ವಿಭಾಗ ಯಾವುದು? ಅಧಿಕ ಮಿತವ್ಯಯೀ ಆಯಾಕಾರದ ವಿಭಾಗದ ಸ್ಥಿತಿಯನ್ನು ನಿರೂಪಿಸಿ.
- 6.(c)** How do you estimate the water required for a town with the following demand with a population of about 10 Lakh [10 Marks]
 ಸುಮಾರು 10 ಲಕ್ಷ ಜನಸಂಖ್ಯೆ ಇರುವ ನಗರದ ಈ ಕೆಳಗಿನ ಬೇಡಿಕೆಯೊಡನೆ ಅಗತ್ಯವಾಗಿರುವ ನೀರಿನ ಅಂದಾಜನ್ನು ಹೇಗೆ ಮಾಡುವಿರಿ?
- i) Average Domestic water demand
 ಸರಾಸರಿ ಗೃಹಬಳಕೆ ನೀರಿನ ಬೇಡಿಕೆ.
 - ii) Fire demand using Kuichling's formula, Freeman formula and National Board of Fire under Writes formula.
 ಕುಚ್ಲಿಂಗ್ ಸೂತ್ರ, ಫ್ರೀಮನ್ ಸೂತ್ರ, ನ್ಯಾಷನಲ್ ಬೇಡಿಕೆಯೊಡನೆ ಅಥವಾ ಪ್ರೇರ್ ಅಂಡರ್ ರೈಟ್ಸ್ ಸೂತ್ರದಡಿಯಲ್ಲಿ ಅಗ್ನಿಯ ಬೇಡಿಕೆ.
- 6.(d)** With a sketch explain the various components of the “Rapid Sand Filter”, used to treat the water for domestic purpose. [15 Marks]
 ಗೃಹಬಳಕೆ ಉದ್ದೇಶದ ನೀರು ಸಂಸ್ಕರಣೆಯಲ್ಲಿ ಬಳಸುವ “ಶೀಫ್ ಮರಳು ಶೋಧಕ” ದ ವಿವರಗಳನ್ನು ಡಿತ್ರೆಮೊಂದಿಗೆ ವಿವರಿಸಿರಿ.

- 7.(a) A masonry dam 10 m high is trapezoidal in section as show in the figure with a top width of 1m and bottom width of 8.25m the face exposed to water has a batter of 1:10. Calculate.


- (i) Factor of safety against overturning
- (ii) Factor of safety against sliding
- (iii) Shear Friction factor

Assume coefficient of friction as 0.75, unit weight of masonry as 2240 Kg/m^3 and permissible stress of joint= 14 Kg/cm^2 . Based on the results give your remark.

10 m එතුරේ කළුන පැස්කටු තුපිජාකාර සීලිකේයදාගිධු අගල 1m මෙතු තුළ අගල 8.25m ඇය. නීරිගේ ඔයිය බාගද බැංසරා 1:10. උක්පාදි.

- (i) බුදමේලුගද ඩිරුදුවාගි මුරක්තාංශ
- (ii) පාරිකේය ඩිරුදුවාගි මුරක්තාංශ
- (iii) පිරුචු ප්‍රසාද අංශ

ප්‍රසාද ගුණාක 0.75 එක්වාන, කුටුය නිමාන ප්‍රසාද තොක 2240 Kg/m^3 මෙතු පරිඛ්‍යාගද අතුම්පිළාද සීංඡනා ඔයිය ඔතු= 14 Kg/cm^2 එයේ බාවිඛ. පළාතාංශවනු පැත්ති නිමු ප්‍රසාදවනු පිළිසි.



[20 Marks]

- 7.(b) At an energy dissipator structure below a low spillway the discharge is $19 \text{ m}^3/\text{s}$ and the energy loss is 1m at hydraulic jump forming there in. Determine the depth of flow at both ends of the jumps [15 Marks]

තිළුන හරිවෙන්ලින ත්‍රේ බිලයක(ත්‍රේ සේදුරිද සුරාපද)දළු ඩිස්ස්‌නාදර $19 \text{ m}^3/\text{s}$ මෙතු ත්‍රේනපූ 1m යෝජාලික න්‍යෝගී සංඛ්‍යාධියදු, න්‍යෝගී එරදා තුදිගී හරිවෙන ප්‍රසාදවනු කිහිපයියාරි.

- 7.(c) What are the causes of water logging? Discuss remedial measures for prevention of water logging [15 Marks]

නීරු නිලුලා කාරණාලීනු? නීරු නිලුවිකේයනු තෙව්සුව පරිහාර ක්‍රමග්‍රනු සැසිංසි.

- 8.(a) What is the purpose of chemical coagulation in water treatment? With neat sketches describe how destabilization of colloid occurs? List the various metal coagulants commonly being used in water treatment and explain with chemical equations the basic principals involved in the removal of colloids from water.**

[25 Marks]

ನೀರಿನ ಸಂಸ್ಕರಣದಲ್ಲಿ ರಾಸಾಯನಿಕ ಗರಣೆಗಟ್ಟಿಸುವಿಕೆಯ ಉದ್ದೇಶ ಏನು? ಕಲಿಲಗಳ ಅಸ್ಥಿರತೆ ಉಂಟಾಗುವ ಬಗೆಯನ್ನು ನೀಟಾದ ಒತ್ತಮೊಂದಿಗೆ ವಿವರಿಸಿ. ವಿವಿಧ ಲೋಹ ಗರಣೆಕಾರಕಗಳನ್ನು ಜಲಸಂಸ್ಕರಣದಲ್ಲಿ ಸಾಮಾನ್ಯವಾಗಿ ಒಳಕೆ ಮಾಡುವ ಬಗೆಗಳನ್ನು ಪಟ್ಟಿ ಮಾಡಿ ಮತ್ತು ನೀರಿನಿಂದ ಕಲಿಲಗಳನ್ನು ಪ್ರತ್ಯೇಕಿಸುವಿಕೆಯಲ್ಲಿ ಒಳಗೊಳ್ಳುವ ಮೂಲತತ್ವಗಳನ್ನು ರಾಸಾಯನಿಕ ಸಮೀಕರಣಗಳೊಂದಿಗೆ ವಿವರಿಸಿ.

- 8.(b) Explain in detail the sources, collection and disposal of solid waste management in an urban setting**

[25 Marks]

ನಗರ ಪರಿಸರದ ಘನತ್ಯಾಜ್ಯ ನಿರ್ವಹಣೆಯಲ್ಲಿನ ತ್ಯಾಜ್ಯ ಮೂಲಗಳು, ಸಂಗ್ರಹ ಮತ್ತು ವಿಲೇವಾರಿಗಳ ಬಗ್ಗೆ ವಿವರವಾಗಿ ವಿಶದೇಕರಿಸಿ.

Adda 24/7

